

VIVIMED LABS LIMITED (CIN: L02411KA1989PLC009465)

Registered office: Plot No. 79A, KKHAR Industrial Estate, Bidar-585403, Karnataka... Corporate office: D-116, Industrial Area Phase-7, Mohali, Punjab-160055

Notice of the 14th Annual General Meeting, Evoting And Board Closure... Notice is hereby given that the 14th Annual General Meeting (AGM) of the Members of Vivimed Labs Limited will be held on Tuesday, September 17, 2024 at 11:00 AM (IST)

Notice of the 14th Annual General Meeting, Evoting And Board Closure... Notice is hereby given that the 14th Annual General Meeting (AGM) of the Members of Vivimed Labs Limited will be held on Tuesday, September 17, 2024 at 11:00 AM (IST)

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES.

PUBLIC ANNOUNCEMENT



TRUALT BIOENERGY LIMITED

Our Company was originally incorporated as "Trualt Energy Limited" as a public limited company under the Companies Act, 2013, pursuant to a certificate of incorporation dated on March 31, 2021, by the Registrar of Companies, Karnataka ("RoC").

Corporate Office: Survey No. 176, Kulkarni Road, Bangalore, Karnataka - 560005, India. Tel: 085522 50005

OUR PROMOTERS: VIJAYKUMAR MURUGESH NIRANI, VISHAL NIRANI AND SUSHMITHA VIJAYKUMAR NIRANI

INITIAL PUBLIC OFFERING OF UP TO (I) EQUITY SHARES OF FACE VALUE OF ₹ 10 EACH ("EQUITY SHARES") OF TRUALT BIOENERGY LIMITED ("OUR COMPANY" OR "THE COMPANY" OR "THE ISSUER") FOR CASH AT A PRICE OF ₹ 10 PER EQUITY SHARE INCLUDING A SHARE PREMIUM OF ₹ 4 PER EQUITY SHARE ("THE OFFER PRICE") AGGREGATING UP TO ₹ 40 LAKHS ("THE OFFER") COMPRISING A FRESH ISSUE OF UP TO (I) EQUITY SHARES OF FACE VALUE OF ₹ 10 EACH ("THE FRESH ISSUE") AND SUCH OFFER FOR SALE OF UP TO (II) EQUITY SHARES OF FACE VALUE OF ₹ 10 EACH AGGREGATING UP TO ₹ 4 LAKHS BY DHRAKSHAYA SANGAMESH NIRANI AND UP TO 18,00,000 EQUITY SHARES OF FACE VALUE OF ₹ 10 EACH AGGREGATING UP TO ₹ 180 LAKHS BY SANGAMESH RUDRAPRA NIRANI (CIN: L02411KA1989PLC009465) ("THE PRE-PROPOSED OFFERS").

THE PRICE BAND AND THE MINIMUM BID LOT WILL BE DETERMINED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF (I) A WIDELY CIRCULATED ENGLISH NATIONAL DAILY NEWSPAPER, ALL EDITIONS OF (II) A WIDELY CIRCULATED KANNADA DAILY NEWSPAPER, KANNADA BEING THE REGIONAL LANGUAGE OF KARNATAKA, WHERE OUR REGISTERED OFFICE IS LOCATED, AT LEAST TWO WORKING DAYS PRIOR TO THE BID/OFFER OPENING DATE AND SUCH ADVERTISEMENT SHALL BE MADE AVAILABLE TO BSE LIMITED ("BSE") AND NATIONAL STOCK EXCHANGE OF INDIA LIMITED ("NSE"), AND TOGETHER WITH THE BSE, THE "STOCK EXCHANGE" FOR THE PURPOSE OF UPLOADING ON THEIR RESPECTIVE WEBSITES.

IN CASE OF ANY REVISION IN THE PRICE BAND, THE Bid/Offer Period will be extended by at least three additional Working Days after such revision in the Price Band, subject to the Bid/Offer Period not exceeding 10 Working Days. In cases of force majeure, banking strike or any unforeseen circumstances, our Company may, for reasons to be recorded in writing, extend the Bid/Offer Period for a minimum of one Working Day, subject to the Bid/Offer Period not exceeding 10 Working Days. Any revision in the Price Band and the revised Bid/Offer Period, if applicable, shall be widely disseminated by notification to the Stock Exchanges, by issuing a press release, and also by indicating the change on the respective websites of the BRLMs and on the websites of the Sponsor, BRLMs, and the Bid/Offer Portals.

THE OFFER BEING MADE THROUGH THE BOOK BUILDING PROCESS, IN TERMS OF RULE 19(2)(b) OF THE SEBI (Capital Structure) Regulations, 1957, as amended ("SCRR") read with Regulation 31 of the SEBI ICDR Regulations and in compliance with Regulation 62) of the SEBI ICDR Regulations, wherein not less than 75% of the Offer shall be available for allocation on a proportionate basis to Qualified Institutional Buyers ("QIBs") and such portion, the "QIB Portion", provided that the QIB Portion shall be available for allocation on a proportionate basis to the QIBs, in accordance with the SEBI ICDR Regulations. The Pre-IPO Allocation Portion shall be reserved for domestic Mutual Funds, subject to valid Bids being received from the domestic Mutual Funds at or above the Anchor Investor Portion (in accordance with the SEBI ICDR Regulations). In the event of under-subscription, or non-allocation in the Anchor Investor Portion, the balance Equity Shares shall be added to the QIB Portion (other than Anchor Investor Portion) ("Net QIB Portion"). Further, 5% of the Net QIB Portion shall be available for allocation on a proportionate basis to Mutual Funds only, and the remainder of the Net QIB Portion shall be available for allocation on a proportionate basis to QIBs, including Mutual Funds, subject to valid Bids being received from the QIBs. If the aggregate demand from Mutual Funds is less than 5% of the Net QIB Portion, the balance Equity Shares shall be added to the remaining Net QIB Portion for proportionate allocation to QIBs. If, then the entire application money will be refunded forthwith. Further, (a) not more than 15% of the Offer shall be available for allocation to Non-Institutional Investors (other than one-third portion shall be reserved for Bidders with Bids exceeding ₹ 20 lakhs and up to ₹ 100 lakhs and two-third portion shall be reserved for Retail Individual Investors) and (b) not more than 10% of the Offer shall be available for allocation to Retail Individual Investors (other than Anchor Investor Portion) ("Retail Individual Investor Portion") ("Net Retail Individual Investor Portion").

Investors may place their bids for the Offer through the Bid/Offer Portals. All investors are mandatorily required to participate in the Offer through the Application Supported by Blocked Amount ("ASBA") process by providing details of their respective ASBA Account and UPID ID in case of UPID Bidders, as applicable, pursuant to which the corresponding Bid Amount, which will be blocked by the Self-Certified Syndicate Bank ("SCSB") or the Sponsor Bank, as the case may be, to the extent of respective Bid Amounts. Anchor Investors are not permitted to participate in the Anchor Investor Portion through the ASBA process. For further details, see "Process" beginning on page 58 of the DRHP.

This public announcement is being made in compliance with the provisions of Regulation 26(2) of the SEBI ICDR Regulations to inform the public that our Company is proposing, subject to applicable statutory and regulatory requirements, request of requisite approvals, market conditions and other considerations, to make an initial public offering of its Equity Shares pursuant to the Offer and has filed the DRHP with SEBI and the Stock Exchanges.

Pursuant to Regulation 28(1) of the SEBI ICDR Regulations, the DRHP filed with SEBI shall be made available to the public for comments, if any, for a period of not less than 21 days, from the date of such filing by hosting on the website of SEBI at www.sebi.gov.in, on the websites of the Stock Exchanges, i.e., BSE at www.bseindia.com, NSE at www.nseindia.com, and the websites of the BRLMs, i.e., DAM Capital Advisors Limited at www.damcapital.in, SBI Capital Markets Limited at www.sbicapital.com and the website of our Company at https://www.trualtbioenergy.com. Our Company hereby writes to the public to give their comments on the DRHP filed with SEBI with respect to disclosures made in the DRHP. The members of the public are requested to send their comments to the Compliance Officer of our Company and/or the BRLMs and/or the website of our Company at their respective addresses mentioned herein. All comments should be written by SEBI and/or our Company and/or the BRLMs and/or the Company Secretary and Compliance Officer of our Company at their respective addresses mentioned herein and related to the Offer or before 5.00 pm, on the 21st day from the aforesaid date of filing of the DRHP with SEBI.

Investments in equity and debt securities are subject to risks. Investors should read the Offer and other offers they can examine to take the risk of losing their entire investment. Investors are advised to read the risk factors carefully before taking an investment decision in the Offer. For taking an investment decision, investors must rely on their own examination of our Company and the Offer, including the risks involved. The Equity Shares of the Offer will not be recommended or approved by SEBI, nor does SEBI guarantee the accuracy or adequacy of the contents of the DRHP. Specific attention of the investors is invited to the "Risks Factors" beginning on page 34 of the DRHP.

Any changes described in the DRHP may not be made after the red herring prospectus ("Red Herring Prospectus") has been filed with the RoC and must be made available on the basis of such Red Herring Prospectus as they may be material changes in the Red Herring Prospectus from the DRHP.

The Equity Shares, when offered, through the Red Herring Prospectus, are proposed to be listed on the Stock Exchanges being BSE and NSE.

For details of the main objects of the Company as contained in its Memorandum of Association, see "History and Certain Corporate Matters" on page 296 of the DRHP.

The liability of the members of the United States Securities Act of 1933 ("US Securities Act") and any other applicable securities laws of the United States and the number of shares subscribed by them as "Capital Structure" on page 105 of the DRHP.

BOOK RUNNING LEAD MANAGERS: DAM CAPITAL, SBI CAPS, BICAPIS. REGISTER TO A MEMBER: Bighsure Services Pvt. Ltd.

DAM CAPITAL: One 8KC, Tower C, 15' Floor, Unit No. 1511, Bandra Kurla Complex, Andheria (East), Mumbai-400 051 Maharashtra, India. Tel: +91 22 4202 2500. E-mail: trualt@damcapital.in

SBI CAPS: SBI Capital Markets Limited, One 15th Floor, A & B Wing, Parmanee Crescent, 2, Naraina, New Delhi, India. Tel: +91 22 4202 9807. E-mail: trualt.psg@sbicapital.com

BICAPIS: Bighsure Services Private Limited, S-62 Pinnacle Business Park, Mahalakshy Caves Road, 2nd Floor, 14th Cross, 1st Stage, Koramangala, Bangalore-560094, Karnataka, India. Tel: +91 22 62632800. E-mail: info@bighsureonline.com

For TRUALT BIOENERGY LIMITED On behalf of the Board of Directors. Sd/- Sushant Sampatani, Company Secretary and Compliance Officer.

AJOM BIOTECH LIMITED (CIN: L85190PB2019PLC041692)

Notice of the 14th Annual General Meeting, Evoting And Board Closure... Notice is hereby given that the 14th Annual General Meeting (AGM) of the Members of Ajom Biotech Limited will be held on Tuesday, September 17, 2024 at 11:00 AM (IST)

Notice of the 14th Annual General Meeting, Evoting And Board Closure... Notice is hereby given that the 14th Annual General Meeting (AGM) of the Members of Ajom Biotech Limited will be held on Tuesday, September 17, 2024 at 11:00 AM (IST)

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES.

FOR TRUALT BIOENERGY LIMITED

THE BUSINESS DAILY FINANCIAL PRESS FOR YOU. THE BUSINESS DAILY FINANCIAL PRESS FOR YOU. THE BUSINESS DAILY FINANCIAL PRESS FOR YOU.

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

Stressed Asset Management Branch Mumbai, Office No-73, 7th Floor Millat Chambers, Nariman Point, Mumbai-400021. Email: ammb@indianbank.com

ALLCARGO GATI LIMITED (Formerly known as "GATI LIMITED")

Regd. Office: 4th Floor, B Wing, Allcargo House, CST Road, Kalina Sanacruz (East), Mumbai - 400006, Maharashtra, India. Tel: +91 22 4202 4436. +91 22 6678 9000. Email: investor.services@allcargogati.com. Website: www.allcargogati.com

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

ALLCARGO GATI LIMITED (Formerly known as "GATI LIMITED")

Regd. Office: 4th Floor, B Wing, Allcargo House, CST Road, Kalina Sanacruz (East), Mumbai - 400006, Maharashtra, India. Tel: +91 22 4202 4436. +91 22 6678 9000. Email: investor.services@allcargogati.com. Website: www.allcargogati.com

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.

Notice of the 29th Annual General Meeting, Evoting and Board Closure... Notice is hereby given that the 29th Annual General Meeting (AGM) of the Members of Allcargo Gati Limited (Formerly known as "Gati Limited") Company ("Company"), CIN: L03011M1992PLC021053, will be held on Tuesday, September 19, 2024 at 3:00 PM through Video-Conferencing (VCO/VMS) or Other Audio-Visual Means (OAVM) facility only, to transact the business, as set out in the notice convening the said AGM.



मप्र : सरकारी वित्तपोषित मदरसों में फर्जी नामांकन की जांच के आदेश

भांगल, 17 अगस्त (भांगल)

मध्य प्रदेश सरकार ने अधिकारियों को सरकारी अनुदान प्राप्त करने वाले मदरसों में विद्यार्थियों के फर्जी नामांकन की जांच के आदेश दिए हैं। अधिकारियों से यह सुनिश्चित करने को कहा गया है कि माता-पिता या अभिभावकों की सहमति के बिना कब्यों को भी नामांकन न दी जाए।

राज्य सरकार ने राष्ट्रीय बाल अधिकार संरक्षण आयोग (एनसीपीसीआर) की सिफारिश पर यह आदेश जारी किया है। इसमें कहा गया है कि कुछ मदरसों में विद्यार्थियों के नाम फर्जी तरीके से दर्ज किए हैं।

एनपीसीपीसीआर के संज्ञान में भी यह बात आई है। आयुष्म (लोक शिक्षण या सामाजिक न्याय) शिप्टा नाम से यह आदेश जारी कर अधिकारियों को प्रेरणा मद्रसों द्वारा नामांकन प्राप्त मदरसों को भी नामांकन करने को कहा गया है।

ताकि, यह सुनिश्चित किया जा सके कि सरकारी अनुदान प्राप्त करने के लिए बच्चों (युक्तिनाम या गैर-युक्तिनाम) के नाम घोषणापत्र से आदेश के अनुसार, यह किसी मदरसा में बच्चों के नाम घोषणापत्र से संश्लेषण प्राप्त या तो उनका अनुदान देना किया जाएगा या फिर उनकी नामांकन रद्द कर बिना उचित दस्तावेजों के तहत कार्रवाई कार्यालय की जाएगी।

आदेश में कहा गया है कि कानूनी दायित्व के तहत यह राज्य सरकार नामांकन प्राप्त मदरसों में अपने वाले बच्चों या राज्य शिक्षण संस्थान प्राप्त करने वाले बच्चों को उनके माता पिता की शिकायतों से सार्वजनिक सुनिश्चित किया जा रहा है या उन्हें उनकी सामग्री के बिना किसी धार्मिक कार्यक्रम में शामिल होने के लिए मजबूर किया जा रहा है (यदि वे चाहतगिन)। तो ऐसे मदरसों की नामांकन रद्द करने की कार्रवाई की जानी चाहिए।

आपत्तिजनक व्यवहार पर महिला ने व्यक्ति को घायल किया

दाण, 17 अगस्त (भांगल)

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

महाराष्ट्र के दाण जिले में एक व्यक्ति ने महिला के साथ व्यक्तिगत आपत्तिजनक व्यवहार किया जिसके बाद महिला ने खुद को घायल करने के लिए करीब 200 रुपये का खर्च किया।

एयू स्मॉल फाईनेंस बैंक लिमिटेड (ए प्रोड्यूसर कॉम्पिशियल बैंक) रिजिस्टर्ड ऑफिस: 19-A, सुबेयार गार्डन, अजमेर रोड, जयपुर-302001 (CIN:L36911RJ1996PL011381) परिशिष्ट-IV-A नियम 8 (6) के लिए देखें अलग समितियों को विक्रय के लिए विक्रय सूचना

टाटा कैपिटल हाउसिंग फाइनेंस लिमिटेड (टाटा कैपिटल हाउसिंग फाइनेंस लिमिटेड) के द्वारा जारी किया गया है।

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES.

TRUALT BIOENERGY LIMITED

Our Company was originally incorporated as "Trualt Energy Limited" as a public limited company under the Companies Act, 2013, pursuant to a certificate of incorporation dated March 31, 2021, by the Registrar of Companies, Karnataka at Bangalore ("ROC").

Corporate Identity Number: U51400KA2021PL169878 Registered Office: Survey No. 186, Kullar Cross, Jambhavanthi Murali Road, Eggarpet, 567313, Karnataka, India. Tel: 08352 03005

Our Promoters: VJAYAKUMAR MURUGESH NIRANI, VISHAL NIRANI AND SUSHMITHA VIJAYAKUMAR NIRANI

INITIAL PUBLIC OFFERING OF UP TO 10% [A] EQUITY SHARES OF FACE VALUE OF ₹ 10 EACH ("EQUITY SHARES") OF TRUALT BIOENERGY LIMITED ("OUR COMPANY" OR "THE COMPANY" OR "THE ISSUER") FOR CASH AT A PRICE OF ₹ 10 PER EQUITY SHARE (INCLUDING A SHARE PREMIUM OF ₹ 10 PER EQUITY SHARE) ("THE OFFER PRICE" AGGREGATING UP TO ₹ 100 LAKHS ("THE OFFER") COMPRISING

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION WITH THE BRLMS AND WILL BE ADVERTISED IN ALL EDITIONS OF THE (A) WIDELY CIRCULATED ENGLISH NATIONAL DAILY NEWSPAPERS, ALL EDITIONS OF (A) A WIDELY CIRCULATED NATIONAL DAILY NEWSPAPER AND (B) THE WEBSITES OF THE BRLMS, (C) DAM Capital Advisors Limited at www.damcapital.in

एयू स्मॉल फाईनेंस बैंक लिमिटेड (ए प्रोड्यूसर कॉम्पिशियल बैंक) रिजिस्टर्ड ऑफिस: 19-A, सुबेयार गार्डन, अजमेर रोड, जयपुर-302001 (CIN:L36911RJ1996PL011381) परिशिष्ट-IV-A नियम 8 (6) के लिए देखें अलग समितियों को विक्रय के लिए विक्रय सूचना

TATA TATA

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना

मार्ग सूचना



ಸಮಾಚಾರ ಸಣ್ಣದ್ದಲ್ಲ ರಾಜ್ಯಪಾಲರ ನಡೆ

ಕಿರೀಟ: ಸುಂ ಮದ್ಯದ ಪ್ರಾಕ್ಟೀಸ್‌ಗಳಿಗೆ ಕಾನೂನುಬಾಹಿರವಾಗಿರುವುದನ್ನು ತಡೆಗಟ್ಟಲು ರಾಜ್ಯಪಾಲರ ನಡವಳಿ...



ರಾಜ್ಯಪಾಲರ ನಡವಳಿ

ಸಾತ್ವಿಕ ಮೂಡು ಮುನ್ನಾಡಿ ಬಿವಿಎಂ ಶಾಖೆಯಿಂದ ತಹಸೀಲ್ದಾರ್‌ಗೆ ಮನವಿ

ಹತ್ಯೆ ವಿರೋಧಿಸಿ ಜಿಎಂಎಂ ಪ್ರತಿಭಟನೆ

ಮಾನ್ಯ ಮೈಸೂರು ತಹಸೀಲ್ದಾರ್‌ಗೆ ಕೋರಲಾಗಿದೆ. ಜಿಎಂಎಂ ಪ್ರತಿಭಟನೆ...



ಮಾನ್ಯ ಮೈಸೂರು ತಹಸೀಲ್ದಾರ್‌ಗೆ ಕೋರಲಾಗಿದೆ. ಜಿಎಂಎಂ ಪ್ರತಿಭಟನೆ...

ಬಾಂಗ್ಲಾದೇಶದ ಹಿಂದೂಗಳ ಹಿಂಸಾಚಾರ

ರಕ್ಷಣೆಗೆ ಕೇಂದ್ರಕ್ಕೆ ಮನವಿ

ಬಾಂಗ್ಲಾದೇಶದ ಹಿಂದೂಗಳ ಹಿಂಸಾಚಾರದ ವಿರುದ್ಧ ರಕ್ಷಣೆಗಾಗಿ ಕೇಂದ್ರಕ್ಕೆ ಮನವಿ...

ಕುಷ್ಠಗ್ರಿಯಲ್ಲಿ ಭಾರಿ ಮಳೆ: ಅಸ್ತವ್ಯಸ್ತ

ಕುಷ್ಠಗ್ರಿಯಲ್ಲಿ ಭಾರಿ ಮಳೆ: ಅಸ್ತವ್ಯಸ್ತ. ಕುಷ್ಠಗ್ರಿಯಲ್ಲಿ ಭಾರಿ ಮಳೆ...

ವಿವಿವಿಎಸ್‌ಎಸ್ ಪ್ರತಿಭಟನೆ

ವಿವಿವಿಎಸ್‌ಎಸ್ ಪ್ರತಿಭಟನೆ. ವಿವಿವಿಎಸ್‌ಎಸ್ ಪ್ರತಿಭಟನೆ...

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE...



Our Company was originally incorporated as 'Trualt Energy Limited' as a public limited company under the Companies Act, 2013, pursuant to a certificate of incorporation dated on March 31, 2021...

INITIAL PUBLIC OFFERING OF UP TO 10% EQUITY SHARES OF FACE VALUE OF ₹ 10 EACH ('PER EQUITY SHARES') OF TRUALT BIOENERGY LIMITED ('OUR COMPANY' OR 'THE COMPANY' OR 'THE ISSUER')...

Our Company in CONSULTATION WITH THE BRILMS, MAY CONSTITUTE A PRIVATE PLACEMENT, RIGHTS ISSUE, PREFERENTIAL OFFER OR ANY OTHER METHOD OF SPECIFIED SECURITIES AS MAY BE PERMITTED UNDER APPLICABLE LAWS...

This public announcement is being made in compliance with the provisions of Regulation 26(2) of the SEBI ICDR Regulations to inform the public that our Company is proposing...

DRINK RUNNING LEAD MANAGERS: DAM CAPITAL, SBICAPS, Bighare Services Pvt. Ltd.

ಕುಷ್ಠಗ್ರಿಯಲ್ಲಿ ಭಾರಿ ಮಳೆ: ಅಸ್ತವ್ಯಸ್ತ. ಕುಷ್ಠಗ್ರಿಯಲ್ಲಿ ಭಾರಿ ಮಳೆ...

ಪಟ್ಟಿಗೆ ಪಂಚಾಯತ್ ಕಾರ್ಯಾಲಯ ಕೊಠಿಲ

- 1) ಮೂಲಕ ಮಂಗಳೂರು ಪಂಚಾಯತ್ ಕಾರ್ಯಾಲಯ ಕೊಠಿಲ ನಿರ್ಮಿಸುವುದು. 2) ದಿನಾಂಕ: 23-08-2024ರಂದು...

ವಿವಿವಿಎಸ್‌ಎಸ್ ಪ್ರತಿಭಟನೆ

ವಿವಿವಿಎಸ್‌ಎಸ್ ಪ್ರತಿಭಟನೆ. ವಿವಿವಿಎಸ್‌ಎಸ್ ಪ್ರತಿಭಟನೆ...

ಕುಷ್ಠಗ್ರಿಯಲ್ಲಿ ಭಾರಿ ಮಳೆ: ಅಸ್ತವ್ಯಸ್ತ

ಕುಷ್ಠಗ್ರಿಯಲ್ಲಿ ಭಾರಿ ಮಳೆ: ಅಸ್ತವ್ಯಸ್ತ. ಕುಷ್ಠಗ್ರಿಯಲ್ಲಿ ಭಾರಿ ಮಳೆ...

TRUALT BIOENERGY LIMITED is proposing, subject to receipt of requisite approvals, market conditions and other considerations, to make an initial public offer of its Equity Shares and has filed the DRHP with SEBI and the Stock Exchange...